



“ಪ್ರತಿ ಕಛೆಯಲ್ಲೂ ನನ್ನದೊಂದು ಪಾತ್ರವಿರುತ್ತದೆ
 ಪ್ರತಿಯೊಬ್ಬರ ಜವಾಬ್ದಾರಿ ನನ್ನ ಜವಾಬ್ದಾರಿ ಕೂಡ ಆಗಿರುತ್ತದೆ
 ಸಣ್ಣ-ದೊಡ್ಡ ಎಲ್ಲಾ ಜಗಳಗಳಲ್ಲೂ ನಾನು ಅವರೆಲ್ಲರ ಜೊತೆ ಇರುತ್ತೆ
 ತಾಯಿ, ಮಗಳು, ಸೊಸೆ, ಹೆಂಡತಿ
 ನಾನು ಜನನಿ”

ಮತ್ತು ಯಾವಾಗಲಾದರೊಮ್ಮೆ
 ಸೊಂಟ ನೋವು ಜವಾಬ್ದಾರಿಗಳ
 ನಡುವೆ ಬಂದು ಬಿಟ್ಟರೆ
 ಮೂವ್ ಕೆಲಸಕ್ಕೆ ಬರುತ್ತದೆ

ಈಗ ಶರೀರ ಕೂಡ
 ಮನಸ್ಸಿನಂತೆಯೇ ಓಡಬಲ್ಲದು

ನಾಲ್ಕು ಆಕ್ಟಿವ್ ಘಟಕಗಳಿರುವ ಮೂವ್ ಕೂಡಲೇ ಪರಿಣಾಮ
 ಕಾಣಿಸುವುದು ಮತ್ತು ನೀಡುವುದು ಸೊಂಟ ನೋವಿನಿಂದ ದೀರ್ಘಕಾಲೀನ ಆರಾಮ



ignite mudra 516 kn